

ಅಟಲ್ ಪಿಂಚಣಿ ಯೋಜನೆ (APY)-ಸದಸ್ಯರ ಮಾಹಿತಿ ಕರಪತ್ರ

- APY ಭಾರತ ಸರ್ಕಾರದ ಖಾತ್ರಿ ಪಡಿಸಿದ 60 ವರ್ಷದ ನಂತರ ಮಾಸಿಕ ರೂ. 1000, ರೂ 2000, ರೂ 3000, ರೂ 4000, ರೂ. 5000 ರೂ.ಗಳ ಕನಿಷ್ಠ ಪಿಂಚಣಿ ಆಯ್ಕೆಯನ್ನು ನೀಡುತ್ತದೆ.
- APY ಖಾತೆಯನ್ನು ತೆರೆಯಲು ಬಯಸುವ ಸದಸ್ಯರು ಭಾರತದ ನಾಗರಿಕರಾಗಿರಬೇಕು. ಸದಸ್ಯರ ವಯಸ್ಸು 18 ಮತ್ತು 40 ವರ್ಷಗಳ ನಡುವೆ ಇರಬೇಕು. ಅಕ್ಟೋಬರ್/01/2022 ರಿಂದ, ಆದಾಯ ತೆರಿಗೆ ಪಾವತಿದಾರರು APY ಯೋಜನೆಗೆ ಸೇರಲು ಅರ್ಹರಾಗಿರುವುದಿಲ್ಲ.
- ಸದಸ್ಯರು ಬ್ಯಾಂಕ್ ಶಾಖೆ/ಪೋಸ್ಟ್ ಆಫೀಸ್ ಮೂಲಕ ಅಥವಾ ಬ್ಯಾಂಕ್‌ಗಳು ಒದಗಿಸಿದ ಡಿಜಿಟಲ್ ಆನ್‌ಲೈನ್‌ಫಾರ್ಮ್ ಮೂಲಕ APY ಗೆ ಸೇರಬಹುದು.
- APY ಖಾತೆಯನ್ನು ತೆರೆಯುವಾಗ ನಾಮಿನಿ ಮತ್ತು ಸಂಗಾತಿಯ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿದೆ.
- ಬ್ಯಾಂಕ್ ಖಾತೆಯಿಂದ ಆಟೋ ಡೆಬಿಟ್ ಸೌಲಭ್ಯದ ಮೂಲಕ ಮಾಸಿಕ ಅಥವಾ ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಆಧಾರದ ಮೇಲೆ ಕಾಂಟ್ರಿಬ್ಯೂಷನ್ ಗಳನ್ನು ಮಾಡಬಹುದು.

60 ವರ್ಷಕ್ಕಿಂತ ಹೆಚ್ಚು ಮೇಲ್ಪಟ್ಟು ವಯಸ್ಸಿನವರಿಗೆ ಅಟಲ್ ಪಿಂಚಣಿ ಯೋಜನೆ (APY) ಯ ತ್ರಿವಳಿ ಪ್ರಯೋಜನಗಳು

- ಸದಸ್ಯರಿಗೆ ರೂ. 1000 ರಿಂದ ರೂ. 5000 ರವರೆಗೆ ಜೀವಮಾನದ ಕನಿಷ್ಠ ಖಾತರಿ ಪಿಂಚಣಿ.
- ಸದಸ್ಯರ ಮರಣದ ನಂತರ ಜೀವನಪರ್ಯಂತ ಅದೇ ಪಿಂಚಣಿಯನ್ನು ಸಂಗಾತಿಗೆ ಪಾವತಿಸಲಾಗುತ್ತದೆ.
- ಒಂದು ವೇಳೆ ಸದಸ್ಯರು ಮತ್ತು ಸಂಗಾತಿಯ ಮರಣದ ಸಂಭವಿಸಿದರೆ ನಾಮಿನಿಗೆ 60 ವರ್ಷ ವಯಸ್ಸಿನವರೆಗೆ ಸಂಗ್ರಹಗೊಂಡ ಪಿಂಚಣಿ ಮೊತ್ತವನ್ನು ನೀಡಲಾಗುವುದು.

APY ಅಡಿಯಲ್ಲಿ PRAN, ವಹಿವಾಟು ಸ್ಟೇಟಮೆಂಟ್ ಗಳು ಮತ್ತು ಕೊಡುಗೆ

- www.npskra.nsdl.co.in>> ಹೋಮ್>>ಅಟಲ್ ಪಿಂಚಣಿ ಯೋಜನೆ>> APY e-PRAN/ವಹಿವಾಟು ಸ್ಟೇಟಮೆಂಟ್ ವೀಕ್ಷಣೆಗೆ ಭೇಟಿ ನೀಡುವ ಮೂಲಕ ವಹಿವಾಟು ಸ್ಟೇಟಮೆಂಟ್ ಮತ್ತು PRAN ಕಾರ್ಡ್ ಅನ್ನು ಯಾವುದೇ ಸಮಯದಲ್ಲಿ ಉಚಿತವಾಗಿ ವೀಕ್ಷಿಸಬಹುದು ಮತ್ತು ಮುದ್ರಿಸಬಹುದು.
- ವೆಬ್‌ಸೈಟ್ <https://enps.nsdl.com/eNPS/APYRePrintPRAN.html>>>ಅಟಲ್ ಪಿಂಚಣಿ ಯೋಜನೆ>> ಪ್ರಿಂಟ್ APY PRAN ಕಾರ್ಡ್ ಇಲ್ಲಿ, ಆಗತ್ಯ ಮೊತ್ತವನ್ನು ಪಾವತಿಸಿದ ನಂತರ ಸದಸ್ಯರು ಭೌತಿಕ PRAN ಕಾರ್ಡ್‌ನ ವಿತರಣೆಗಾಗಿ ವಿನಂತಿಸಬಹುದು.
- ಅಟಲ್ ಪಿಂಚಣಿ ಯೋಜನೆಗೆ ದಾಖಲಾದ ನಂತರ, ವರ್ಷಕ್ಕೊಮ್ಮೆ ಸ್ಟೇಟಮೆಂಟ್ ಅನ್ನು ನೋಂದಾಯಿತ ಅಂದರೆ ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ನೋಂದಾಯಿಸುವಾಗ ಸದಸ್ಯರು ಒದಗಿಸಿದ ವಿಳಾಸಕ್ಕೆ ಕಳುಹಿಸಲಾಗುತ್ತದೆ.
- ಆಫರ್ ಗಳ ಕುರಿತು ಮಾಹಿತಿಯನ್ನು ಪ್ರೋಟೀನ್- CRA ಮೂಲಕ ಸದಸ್ಯರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಅವರ್ತಕ ಸಂದೇಶಗಳ ವಿಷ್ಕರಿಸಿಕೆಗಳ ಮೂಲಕ ತಿಳಿಸಲಾಗುತ್ತದೆ.
- ಭಾರತ ಸರ್ಕಾರವು ಒದಗಿಸಿದ DIGI-LOCKER ನಲ್ಲಿ E-PRAN ಲಭ್ಯವಿದೆ.

APY ಅಡಿಯಲ್ಲಿ ಸದಸ್ಯರ ವಿವರಗಳ ನವೀಕರಣ/ಮಾರ್ಪಾಡು

- ಸದಸ್ಯರು APY ಸದಸ್ಯರ ಮಾರ್ಪಾಡು ಫಾರ್ಮ್‌ನಲ್ಲಿ ಅಪೇಕ್ಷಿತ ಬದಲಾವಣೆಗಳನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ವಿಳಾಸ, ಫೋನ್ ಸಂಖ್ಯೆ ಇತ್ಯಾದಿಗಳಂತಹ ವೈಯಕ್ತಿಕ ಮಾಹಿತಿಯನ್ನು ಮಾರ್ಪಡಿಸಲು ಅಗತ್ಯವಾದ ದಾಖಲೆಗಳೊಂದಿಗೆ APY-SP ಶಾಖೆಗೆ ಸಲ್ಲಿಸಬೇಕು. ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ <https://www.npskra.nsdl.co.in/nsdl-forms.php> ನಿಂದ ಡೌನ್‌ಲೋಡ್ ಮಾಡಬಹುದು.
- ಸ್ವಯಂ ಡೆಬಿಟ್ ಆವರ್ತನದಲ್ಲಿ ಬದಲಾವಣೆ ಉದಾ. ತ್ರೈಮಾಸಿಕ ಕೊಡುಗೆಯಿಂದ ಮಾಸಿಕ ಕೊಡುಗೆ ಅಥವಾ ಅರ್ಧ ವಾರ್ಷಿಕ ಕೊಡುಗೆಯಿಂದ ತ್ರೈಮಾಸಿಕ ಕೊಡುಗೆ ಇತ್ಯಾದಿಗಳನ್ನು APY ಸದಸ್ಯರಿಂದ APY-SP ಶಾಖೆಗೆ ವರ್ಷವಿಡೀ ಲಿಖಿತ ವಿನಂತಿಯನ್ನು ಸಲ್ಲಿಸಿದ ನಂತರ ಬದಲಾವಣೆ ಮಾಡಬಹುದು.
- APY ಸದಸ್ಯರು ಆಧಾರ್ ಸೀಡಿಂಗ್ ಮೈಷ್ಟ್ರನ್ನು ಬಿಡುಗಡೆ ಮಾಡಲಾಗಿದೆ, ಇದರಲ್ಲಿ ಸದಸ್ಯರು ನೈಜ-ಸಮಯದ ಆಧಾರದ APY ಖಾತೆಯಲ್ಲಿ ಆಧಾರ್‌ನ ನವೀಕರಣವನ್ನು ಕೈಗೊಳ್ಳಬಹುದು - <https://www.npslite-nsdl.com/CRA/ite/> >> APY ಗಾಗಿ ಆಧಾರ್ ಸೀಡಿಂಗ್ ಸದಸ್ಯರು

ಪಿಂಚಣಿ ಮೊತ್ತದ ಆಪ್ ಗ್ರೇಡ್/ಡೌನ್ ಗ್ರೇಡ್ ಮಾಡುವುದು

- APY ಸದಸ್ಯರು APY SP ಶಾಖೆಗೆ "APY ಸದಸ್ಯರ ಮಾಹಿತಿಕ್ರೇಷನ್ ಫಾರ್ಮ್" ಅನ್ನು ಸಲ್ಲಿಸುವ ಮೂಲಕ ವರ್ಷವಿಡೀ ತಮ್ಮ ಪಿಂಚಣಿ ಮೊತ್ತವನ್ನು ಆಪ್‌ಗ್ರೇಡ್ ಮಾಡಬಹುದು/ಡೌನ್‌ಗ್ರೇಡ್ ಮಾಡಬಹುದು. ಫಾರ್ಮ್ <https://www.npskra.nsdl.co.in>>>ಹೋಮ್>>ಅಟಲ್ ಪಿಂಚಣಿ ಯೋಜನೆ>>ಫಾರ್ಮ್‌ಗಳು>>ಸದಸ್ಯರ ನಿರ್ವಹಣೆ>>ನಲ್ಲಿ ಲಭ್ಯವಿದೆ.
- ಆಯ್ಕೆಮಾಡಲಾದ ಹೊಸ ಖಾತೆಯ ಪಿಂಚಣಿ ಮೊತ್ತದ ಪ್ರಕಾರ ರೇವಣಿ ಮಾಡಬೇಕಾದ/ಹಿಂಪಡೆಯಬೇಕಾದ ಡಿಫರೆನ್ಸಿಯಲ್ ಮೊತ್ತವನ್ನು ಪರಿಶೀಲಿಸಲು ಈ ಮೈಷ್ಟ್ರನ್ನು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
- ಆಪ್‌ಗ್ರೇಡ್‌ನ ಸಂದರ್ಭದಲ್ಲಿ ಡಿಫರೆನ್ಸಿಯಲ್ ಮೊತ್ತವನ್ನು ರೇವಣಿ ಮಾಡಬೇಕಾಗುತ್ತದೆ ಮತ್ತು ಡೌನ್ ಗ್ರೇಡ್‌ನ ಸಂದರ್ಭದಲ್ಲಿ ಡಿಫರೆನ್ಸಿಯಲ್ ಮೊತ್ತವನ್ನು ಸದಸ್ಯರಿಗೆ ಹಿಂತಿರುಗಿಸಲಾಗುತ್ತದೆ.
- ರಿ-ಫಿಕ್ಸೇಶನ್ ವಿಧಾನದ ಮೂಲಕ ಪಿಂಚಣಿ ನವೀಕರಣದ ಹೊಸ ಮೈಷ್ಟ್ರನ್ನು ಪರಿಚಯಿಸಲಾಗಿದೆ ಇದರಲ್ಲಿ ಪ್ರಸ್ತುತ ವಯಸ್ಸು ಮತ್ತು ಪಿಂಚಣಿ ಮೊತ್ತದಲ್ಲಿನ ವ್ಯತ್ಯಾಸದ ಆಧಾರದ ಮೇಲೆ ಕೊಡುಗೆಯನ್ನು ಪಾವತಿಸಬೇಕು. ಈ ಪ್ರಕ್ರಿಯೆಯಲ್ಲಿ, ಯಾವುದೇ ಒಟ್ಟು ಮೊತ್ತದ ವ್ಯತ್ಯಾಸದ ಮೊತ್ತವನ್ನು ರೇವಣಿ ಮಾಡುವ ಅಗತ್ಯವಿರುವುದಿಲ್ಲ.

APY ದಿಂದ ನಿರ್ಗಮಿಸುವುದು

- ಸ್ವಯಂಪ್ರೇರಿತ ನಿರ್ಗಮನ (60 ವರ್ಷಕ್ಕಿಂತ ಮೊದಲು ನಿರ್ಗಮಿಸುವುದು) : APY ಖಾತೆಗಳನ್ನು ಮುಚ್ಚಲು ಸರಿಯಾಗಿ ತುಂಬಿದ "ಖಾತೆ ಮುಚ್ಚುವ ನಮೂನೆ/ಆಕೌಂಟ್ ಕ್ಲೋಜರ್ ಫಾರ್ಮ್ (ಸ್ವಯಂಪ್ರೇರಿತ ನಿರ್ಗಮನ)" ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಸಂಬಂಧಪಟ್ಟ APY-SP ಶಾಖೆಗೆ ಸಲ್ಲಿಸಬೇಕು. ನೀವು ಇಲ್ಲಿ ಫಾರ್ಮ್ ಅನ್ನು ಪಡೆಯಬಹುದು : www.npskra.nsdl.co.in>>ಹೋಮ್>>ಅಟಲ್ ಪಿಂಚಣಿ ಯೋಜನೆ>>ಫಾರ್ಮ್‌ಗಳು>>ಹಿಂತೆಗೆದುಕೊಳ್ಳುವ ನಮೂನೆ>>ಸ್ವಯಂಪ್ರೇರಿತ ನಿರ್ಗಮನ APY ವಾಪಸಾತಿ ಫಾರ್ಮ್. ಇದು APY-SP ಶಾಖೆಯಲ್ಲಿಯೂ ಲಭ್ಯವಿರುತ್ತದೆ. ಸದಸ್ಯರು APY ಖಾತೆಯೊಂದಿಗೆ ಲಿಂಕ್ ಮಾಡಲಾದ ಉಳಿತಾಯ ಬ್ಯಾಂಕ್ ಖಾತೆಯನ್ನು ಮುಚ್ಚಬಾರದು, ಆದರೆ ಸದಸ್ಯರಿಗೆ ಸ್ವೀಕರಿಸಲು ಬಾಕಿ ಇರುವ ಮೊತ್ತವನ್ನು APY ಲಿಂಕ್ ಮಾಡಿದ ಉಳಿತಾಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. APY ಖಾತೆಗಿಂತ ಮುಂಚಿತವಾಗಿ ಉಳಿತಾಯ ಬ್ಯಾಂಕ್ ಖಾತೆಯನ್ನು ಮುಚ್ಚಿದರೆ ಸದಸ್ಯರಿಗೆ ಹಣವನ್ನು ಸ್ವೀಕರಿಸುವಲ್ಲಿ ಸಮಸ್ಯೆ ಉಂಟಾಗಬಹುದು.
- APY ಖಾತೆ ಸದಸ್ಯರು ತಮ್ಮ 60 ವರ್ಷಗಳ ಮೊದಲೇ ಮರಣಿಸಿದರೆ : ಈ ಸಂದರ್ಭದಲ್ಲಿ ಸಂಗಾತಿಯು ಸದಸ್ಯರ APY ಖಾತೆಯಲ್ಲಿನ ಕೊಡುಗೆಯನ್ನು ಮುಂದುವರಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಉಳಿದಿರುವ ಸಮಯಕ್ಕೆ ಅಂದರೆ ಮೂಲ ಸದಸ್ಯರು 60 ವರ್ಷಗಳನ್ನು ತಲುಪುವವರೆಗೆ ಅದನ್ನು ಸಂಗಾತಿಯ ಹೆಸರಿನಲ್ಲಿ ಉಳಿಸಿಕೊಳ್ಳಬಹುದು. ಸಂಗಾತಿಯು ಖಾತೆಯನ್ನು ಮುಂದುವರಿಸಲು ಬಯಸದಿದ್ದರೆ, ಅವನಿಗೆ/ಅವಳಿಗೆ ತನ್ನ ಕೊಡುಗೆಗಳ ಮೇಲೆ ಗಳಿಸಿದ ನಿವ್ವಳ ವಾಸ್ತವಿಕ ಬಡ್ಡಿಯೊಂದಿಗೆ (ಖಾತೆ ನಿರ್ವಹಣಾ ಶುಲ್ಕಗಳನ್ನು ಕಡಿತಗೊಳಿಸಿದ ನಂತರ) ಜೊತೆಗೆ APY ನಲ್ಲಿ ಅವರು ಸಂಗ್ರಹಿಸಿದ ಪಿಂಚಣಿ ಸಂಪತ್ತನ್ನು ಮಾತ್ರ ಮರುಪಾವತಿಸಲಾಗುತ್ತದೆ.

- **ಮರಣ ಕಾರಣದಿಂದ ನಿರ್ಗಮನ:** ಹಕ್ಕುದಾರರು ಮರಣ ಪ್ರಮಾಣ ಪತ್ರದ ಪ್ರತಿಯೊಂದಿಗೆ ಸರಿಯಾಗಿ ಭರ್ತಿ ಮಾಡಿದ "APY ಕ್ಲೋಸರ್ ಫಾರ್ಮ್ (ಮರಣ)" ಅನ್ನು ಸಂಬಂಧಪಟ್ಟ APY-SP ಶಾಖೆಗೆ ಸಲ್ಲಿಸಬಹುದು. ಫಾರ್ಮ್ ಇಲ್ಲಿ ಲಭ್ಯವಿದೆ: www.npskra.nsdl.co.in>>ಮನೆ>>ಅಟಲ್ ಪಿಂಚಣಿ ಯೋಜನೆ>>ಫಾರ್ಮ್‌ಗಳು>>ಹಿಂತೆಗೆದುಕೊಳ್ಳುವ ನಮೂನೆ>>APY ಮರಣ ನಮೂನೆ. ಇದು APY-SP ಶಾಖೆಯಲ್ಲಿಯೂ ಸಹ ಲಭ್ಯವಿರುತ್ತದೆ.

APY ಮೊಬೈಲ್ ಅಪ್ಲಿಕೇಷನ್

- APY ಮೊಬೈಲ್ ಅಪ್ಲಿಕೇಷನ್ APY ಬಳಕೆದಾರರಿಗೆ ಉಚಿತವಾಗಿ ಲಭ್ಯವಿದೆ, ಅಲ್ಲಿ ಇತ್ತೀಚಿನ 5 ಕೊಡುಗೆಗಳನ್ನು ಪರಿಶೀಲಿಸಬಹುದು ಮತ್ತು ವಹಿವಾಟಿನ ಸ್ಟೇಟಮೆಂಟ್ ಮತ್ತು e-PRAN ಅನ್ನು ಯಾವುದೇ ಶುಲ್ಕವನ್ನು ಪಾವತಿಸದೆ ಯಾವುದೇ ಸಮಯದಲ್ಲಿ ಡೌನ್‌ಲೋಡ್ ಮಾಡಬಹುದು. ಸರ್ಚ್ ಆಯ್ಕೆಯಲ್ಲಿ 'APY ಮತ್ತು NPS ಲೈಟ್' ಎಂದು ಟೈಪ್ ಮಾಡುವ ಮೂಲಕ ಅಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ APY ಮೊಬೈಲ್ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಬಹುದು.
- APY ಬಾಟ್ ಬೋಟ್‌ನ ಹೊಸ ವೈಶಿಷ್ಟ್ಯವನ್ನು ಮೊಬೈಲ್ ಅಪ್ಲಿಕೇಷನ್‌ನಲ್ಲಿ ಲೈವ್ ಮಾಡಲಾಗಿದೆ, ಇದು ಕಡಿಮೆ ಮಾನವ ಹಸ್ತಕ್ಷೇಪದೊಂದಿಗೆ ನೈಜ ಸಮಯದಲ್ಲಿ ಪ್ರಶ್ನೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.
- ಪಿಂಚಣಿ ಅಪ್‌ಗ್ರೇಡ್/ಡೌನ್‌ಗ್ರೇಡ್ ಕ್ಯಾಲ್ಕುಲೇಟರ್‌ನ ಲಭ್ಯವಿದೆ.

APY ಅಡಿಯಲ್ಲಿ ಮಾಹಿತಿಯನ್ನು ಹುಡುಕುವುದು ಮತ್ತು ದೂರುಗಳನ್ನು ನೀಡುವುದು

- APY ಕುರಿತು ಹೆಚ್ಚಿನ ಮಾಹಿತಿಗಾಗಿ ಸದಸ್ಯರು ಪ್ರೋಟೀನ್ CRA-ಅಟಲ್ ಪಿಂಚಣಿ ಯೋಜನೆ ಸಹಾಯ ಕೇಂದ್ರಕ್ಕೆ (ಟೋಲ್ ಫ್ರೀ) 1800 889 1030 ಗೆ ಕರೆ ಮಾಡಬಹುದು.
- APY ಬಾಟ್ ಬೋಟ್‌ನ ಹೊಸ ವೈಶಿಷ್ಟ್ಯವನ್ನು ವೆಬ್‌ನಲ್ಲಿ ಲೈವ್ ಮಾಡಲಾಗಿದೆ, ಇದು ಕಡಿಮೆ ಮಾನವ ಹಸ್ತಕ್ಷೇಪದೊಂದಿಗೆ (ಇತರ ವ್ಯಕ್ತಿಗಳ ಸಹಾಯವಿಲ್ಲದೆ) ನೈಜ ಸಮಯದಲ್ಲಿ ಪ್ರಶ್ನೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.
- APY ಖಾತೆ / ಕೊಡುಗೆಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳನ್ನು APY-SP ಶಾಖೆಯಲ್ಲಿ ಸಹ ಕೇಳಬಹುದು.
- ಸದಸ್ಯರು ಇಲ್ಲಿಗೆ ಭೇಟಿ ನೀಡುವ ಮೂಲಕ ಉಚಿತವಾಗಿ ಮತ್ತು ಎಲ್ಲೆಂದರಾದರೂ ತಮ್ಮ ಕುಂದುಕೊರತೆಯ ದೂರನ್ನು ಸಲ್ಲಿಸಬಹುದು: www.npskra.nsdl.co.in >>ಹೋಮ್ >> ಆಯ್ಕೆ: ಎನ್ ಪಿ ಎಸ್ -ಲೈಟ್ ಅಥವಾ ಪಿ ಜಿ ಎಮ್ ಎಸ್ ಮೂಲಕ.
- ತಮ್ಮ ಕುಂದುಕೊರತೆ ಕುರಿತು ದೂರು ನೀಡುವ ಸದಸ್ಯರಿಗೆ ಟೋಕನ್ ಸಂಖ್ಯೆಯನ್ನು ನೀಡಲಾಗುತ್ತದೆ. ಸದಸ್ಯರು "ಕುಂದುಕೊರತೆಯ ಸ್ಥಿತಿಯನ್ನು ಪರಿಶೀಲಿಸಿ / ಈಗಾಗಲೇ ನೋಂದಾಯಿಸಲಾದ ವಿಚಾರಣೆ" ಅಡಿಯಲ್ಲಿ ಕುಂದುಕೊರತೆಯ ಸ್ಥಿತಿಯನ್ನು ಪರಿಶೀಲಿಸಬಹುದು.

APY ಸೋಶಿಯಲ್ ಮೀಡಿಯಾ ವೆಬ್‌ ಲಿಂಕ್ ಗಳು

APY, PFRDA ವೆಬ್‌ ಇಲ್ಲಿ ಲಭ್ಯವಿದೆ	PFRDA ವೆಬ್‌ ಇಲ್ಲಿ ಲಭ್ಯವಿದೆ
• FACEBOOK  https://www.facebook.com/OfficialAPY/ • APY KI PATHSHALA—ಯು ಟ್ಯೂಬ್ ಲಿಂಕ್ https://www.youtube.com/channel/UC5SuHg-O6ipH1J_HtFuU17ug	• LINKEDIN  https://www.linkedin.com/in/pfrda-pension-fund-regulator-of-india-051614168/?originalSubdomain=in • YOUTUBE  https://www.youtube.com/channel/UCLMx1eZWY-LDeylWCwYu15Q • TWITTER  https://twitter.com/pfrdaoofficial?lang=en

ಹೆಚ್ಚಿನ ವಿವರಗಳಿಗಾಗಿ: ದಯವಿಟ್ಟು ಭೇಟಿ ನೀಡಿ

PFRDA ವೆಬ್‌ಸೈಟ್ : <https://www.pfrda.org.in>>>NPS>> ಅಟಲ್ ಪಿಂಚಣಿ ಯೋಜನೆ>>APY ಯೋಜನೆಯ ವಿವರಗಳು, <https://www.pfrda.org.in>>>NPS>> ಅಟಲ್ ಪಿಂಚಣಿ ಯೋಜನೆ >> ಪದೇ ಪದೇ ಕೇಳಲಾಗುವ ಪ್ರಶ್ನೆ ಗಳು
ಪ್ರೋಟೀನ್ - CRA ವೆಬ್‌ಸೈಟ್ www.npskra.nsdl.co.in :>>ಹೋಮ್>>ಅಟಲ್ ಪಿಂಚಣಿ ಯೋಜನೆ>>ಪರಿಚಯ>>APY ಯೋಜನೆಯ ವಿವರಗಳು, www.npskra.nsdl.co.in>>ಹೋಮ್ >>ಅಟಲ್ ಪಿಂಚಣಿ ಯೋಜನೆ>>FAQ's>>APY ಪದೇ ಪದೇ ಕೇಳಲಾಗುವ ಪ್ರಶ್ನೆಗಳು
NPS ಟ್ರಸ್ಟ್ ವೆಬ್‌ಸೈಟ್: <http://www.npstrust.org.in> >>ಅಟಲ್ ಪಿಂಚಣಿ ಯೋಜನೆ >>APY Schemedetails.pdf, <http://www.npstrust.org.in> >>ಅಟಲ್ ಪಿಂಚಣಿ ಯೋಜನೆ >>APYFAQs10092015.pdf

ಗಮನಿಸಿ: ಇಂಗ್ಲಿಷ್ ಮತ್ತು ಇತರ ಭಾಷೆಗಳ ನಡುವೆ, ಈ ಕರಪತ್ರದಲ್ಲಿ ಯಾವುದೇ ಅನುವಾದಿತ ಆವೃತ್ತಿಯ ಅರ್ಥಗಳ ನಡುವೆ ಯಾವುದೇ ವ್ಯತ್ಯಾಸವಿದ್ದಲ್ಲಿ, ಇಂಗ್ಲಿಷ್ ಭಾಷೆ ಆವೃತ್ತಿಯ ಅರ್ಥವನ್ನು ಪರಿಗಣಿಸಬೇಕು

QR CODE

1. APY MOBILE APP

2. APY PODCASTS

a) Downloading APY transaction statement and e-PRAN

b) E-APY Process

